

GOLDEN CARPETS LIMITED
 Regd. Off: B-2-596/S/1, Road No. 10
 Banara Hills, Hyderabad - 500 034
 CIN: L17220TG1993PLC016672
 Website: www.goldencarpets.com
 Email: goldencarpetsltd@gmail.com

NOTICE
 NOTICE is hereby given pursuant to Regulation 29 47 of SEBI (Listing Obligations and Disclosure Requirements) Regulations, 2015 that a meeting of Board of Directors of the Company is scheduled to be held on Monday, the 11th day of November, 2019 at 3.00 P.M. at the registered office of the Company to consider, inter-alia, the Un-audited Financial Results for the Quarter and Half Year ended on 30th September, 2019. This information is also available on the website of the company at www.goldencarpets.com and on the website of stock exchange - BSE Limited at www.bseindia.com

For Golden Carpets Ltd
 Sd/-
 Sri Krishna Naik
 Managing Director
 Date: 05/11/2019
 Place: Hyderabad

SHALIMAR AGENCIES LIMITED
 Regd. Off: Flat No.202-A, 2nd Floor,
 MJR Magnifique Building, Narasimha Cross Road,
 Serilingampally, Hyd-500008, Telangana
 CIN No. L51226TG1981PLC14054
 Contact No: +91-90300 57374
 www.shalimaragencieslimited.com

NOTICE
 Notice is hereby given, pursuant to Regulation 29 of SEBI (LODR) Regulation, 2015 that the meeting of the Board of Directors of the Company will be held on 14th November, 2019 at 03:00 p.m. at the registered office of the Company inter-alia, to consider, approve and take on record Un-Audited Financial Results for the Quarter/Half Year ended 30th September, 2019 and any other Business with the permission of Chair.

For Shalimar Agencies Limited
 Sd/-
 Aditya Sreramaji Magapu
 Whole-time Director
 Place: Hyderabad
 Date: 02-11-2019
 DIN: 03424739

SHASHANK TRADERS LIMITED
 CIN: L52110DL1985PLC021076
 Reg. Off.: 702-A, Arunachal Building, 19,
 Barakhamba Road, Connaught Place,
 New Delhi-110001
 Email ID: info@shashankinfo.in

NOTICE
 Pursuant to Regulation 29 of the SEBI (LODR) Regulations, 2015, Notice is hereby given that a meeting of the Board of Directors of the Company will be held on Thursday, November 14, 2019 at the registered office of the Company to consider, approve and take on record Un-Audited Financial Results of the Company for the Quarter & Half Year ended on September 30, 2019.

For Shashank Traders Limited
 Sd/-
 Nipun Jain
 Director
 Date: 06-11-2019
 Place: New Delhi
 DIN: - 05289775

VISHWARAJ SUGAR INDUSTRIES LIMITED
 CIN: U85110KA1995PLC017730
 Regd. Office: Bellad-Bagewadi, Taluka-Hukkeri,
 District - Belgaum- 591 305, Karnataka
 Phone: 0833-251251, email: info@vsil.co.in Website: www.vsil.co.in

NOTICE
 Notice is hereby given that a meeting of the Board of Directors of the Company is scheduled to be held on **Wednesday, 13th day of November, 2019** at the Registered office Bellad Bagewadi, Taluka- Hukkeri, District- Belgaum to consider and approve, *inter alia*, the Un-Audited Financial Results of the Company for the second quarter ended 30th September, 2019.

This intimation is also available on the Company's website www.vsil.co.in and on the website of BSE Limited, www.bseindia.com & NSE India Limited, www.nseindia.com, where the equity shares of the Company are listed.

By order of the Board
 Sd/-
 Sneha Patil
 Company Secretary & Compliance Officer
 Date: 06.11.2019
 Place: Belgaum

GARODIA CHEMICALS LIMITED
 CIN: L9999MH1993PLC07031
 Regd. Office: 149/156, Garodia Shopping Centre,
 Garodia Nagar, Ghokker East, Mumbai 400077
 Ph: 022- 87598653 Fax: 022- 86716149
 E-Mail: accounts@garodia.com
 Website: www.gchem.org

Pursuant to Regulation 47 and other relevant provisions of SEBI (Listing Obligations and Disclosure Requirement) Regulation, 2015, notice is hereby given that a meeting of the Board of Directors of Garodia Chemicals Limited is scheduled to be held on Thursday, November 14, 2019, inter-alia, to consider and approve the Un-audited Financial Results of the Company for the quarter and Half-Year ended September 30, 2019.

By Order of the Board
 For Garodia Chemicals Limited
 Sd/-
 Mahesh Garodia
 Wholetime Director
 Place: Mumbai
 Date: November 06, 2019

VIVIMED LABS LIMITED
 CIN: L02411KA1988PLC009465
 Regd Office: Plot No.78/A, Kolhar Industrial Area,
 Bidar -585403, Karnataka. Ph: 0848-2332045

NOTICE
 Pursuant to Regulation 29 & other regulations of the Securities and Exchange Board of India (Listing Obligations and Disclosure Requirements) Regulations, 2015, notice is hereby given that the meeting of Board of Directors Company will be convened on Thursday November 14, 2019 at Hyderabad, inter alia, to consider and approve (1) un-audited Financial Results of the Company for the quarter and half year ended 30/09/2019 and (2) preferential issue of Securities of the Company and other items as per agenda.

For Vivimed Labs Limited
 Sd/-
 K.Yugandhar
 Company Secretary
 Place : Hyderabad
 Date : 05-11-2019

बैंक ऑफ महाराष्ट्र
Bank of Maharashtra
 भारत सरकार का उद्यम

AXI 7/e auction 7/145/2019-20
SALE NOTICE FOR SALE OF IMMOVABLE PROPERTIES
 E-Auction sale notice for sale of immovable assets under Securitization & reconstruction of financial assets Act, 2002 [SARFAESI ACT] read with proviso to Rule 8(i) of Security interest (Enforcement) Rules 2002.

Notice is hereby given to the public in general and in particular to the Borrower(s) and Guarantor(s) that below described immovable property mortgaged/charged to the Secured Creditor, the Physical possession which has been taken by the Authorized Officer of Bank of Maharashtra (Secured Creditor) will be sold on "AS IS WHERE IS," "AS IS WHAT IS," and "WHATEVER THERE IS" on 29.11.2019 from 3.00 PM, for recovery of Rs.53,76,211/- (Rupees Fifty three lakhs seventy six thousand two hundred and eleven rupees only) excluding, expenses, other charges if any and future interest from 06.11.2019. Payable to the Bank of Maharashtra (secured creditor) from: 1. M/s Bright Enterprises, Prop: Shri Bokkissam Madhu, 17/132, Shop No.2, 2nd Floor, Opp. Town Hall, Trunk Road, Nellore-524002. 2. Shri Vidavalapati Kameswara Rao, S/o Kannaiah, D.No.16-3-1447, Hamadhapuram, Nellore. 3. Bokkissam Muthyalamma, W/o Shankaraiiah, D.No.28-189, Satyanarayapuram, Jakeer Hussain Nagar, Nellore.

Description of the Asset Charged & Put to sale, The Reserve price and Earnest money deposit are shown as under:

Sl. No.	Description of the immovable property	Reserve Price	Earnest Money deposit
1	All the piece and parcel of the Residential House at S.No.308 of Nellore Bit-II, D.No.28/1/226-7, Satyanarayana Puram, Jakir Husain Nagar, Nellore-measuring 58.38 sq.yrds surrounded by: North: Property of V.Krishnamma, South: Joint Wall (Others Property), East: 25'-0" Wide Joint Road, West: Property of G.Thathi Reddy.	Rs. 10,00,000/-	Rs. 1,00,000/-
2	All the piece and parcel of the Residential House at D.No.17/337, Tippirajuvani Street, Nellore-524001, measuring 50 Sq.Yards, surrounded by: North: Property of N.Narsimha Rao, South: Property of P.Rajeswari, East: Road, West: Property of T.Muddu Krishnaiah.	Rs. 24,69,000/-	Rs. 2,46,900/-

Last date for submitting bids is on 28.11.2019 before 4.30 PM
 For detailed terms and conditions of the sale, please refer to the Link provided in Secured Creditor's web site: <http://www.bankofmaharashtra.in> or may contact Branch Manager, Bank of Maharashtra, Nellore Branch, Mobile No.8805078956, Ph: 0861-2307089
 Date: 06-11-2019
 Place: Hyderabad
 Sd/- Authorised Officer & Asst General Manager (ARC)
 BANK OF MAHARASHTRA, Hyderabad Zone

"IMPORTANT"
 Whilst care is taken prior to acceptance of advertising copy, it is not possible to verify its contents. The Indian Express Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

EASTERN INVESTMENTS LIMITED
 (A GOVT. OF INDIA ENTERPRISE)
 REGD. OFFICE: AG 104, 'SOURAV ABASAN',
 2ND FLOOR, SECTOR-II, SALT LAKE CITY,
 KOLKATA-700 091, Tel: 033 4016 9200
 Fax: 033 4016 9267
 Email: info.birdgroup@birdgroup.co.in
 Website: www.birdgroup.co.in
 CIN: L65993WB1927GO1005532

NOTICE
 Notice is hereby given that pursuant to Regulation 47 of SEBI (LODR) Regulations 2015, a meeting of the Board of Directors of the company is scheduled to be held on **Thursday, 14th November, 2019** inter alia to consider, approve and take on record the Unaudited Financial Results of the Company for the year quarter ended 30th September, 2019.

For: Eastern Investments Limited
 Sd/- (U. Chaudhury)
 Company Secretary
 Place: Bhubaneswar
 Dated: 07.11.2019

SCHEDULE II FORM B PUBLIC ANNOUNCEMENT
 [Regulation 12 of the Insolvency and Bankruptcy (Liquidation Process) Regulations, 2016]
FOR THE ATTENTION OF THE STAKEHOLDERS OF BS LIMITED

Sl. No.	PARTICULARS	DETAILS
1	Name of Corporate Debtor	BS LIMITED
2	Date of Incorporation of Corporate Debtor	7 th January, 2004
3	Authority under which Corporate Debtor is Incorporated/ Registered	Registrar of Companies, Hyderabad
4	Corporate identity number/limited liability identification number of corporate debtor	L27109TG2004PLC042375
5	Address of the Registered Office and Principal Office (if any) of Corporate Debtor	Sy.No.41, Majeedpalli V, TSIC Ind. Area, Muppireddyapally ManoharabadMandal, Medak District-502334, TS.
6	Date of closure of Insolvency Resolution Process	17 th October, 2019
7	Liquidation commencement date of Corporate Debtor	Order issued on 17 th October, 2019/ Order copy made ready on 30 th October, 2019/ r/w Order of Liquidator appointment dt.25 th October, 2019 (Order copy made ready on 04 th November, 2019)
8	Name and Registration Number of the Insolvency professional acting as the Liquidator	Name: Yadavalli Sai Karunakar IP No. IBI/PA-001/PP-P00191/2017-18/10370
9	Address and E-Mail of the Liquidator, as Registered with the Ibbi	Address: Flat No.205, 2 nd Floor, B-Block, Kushal Towers, D No.8-2-975, Khairatabad, Hyderabad, Telangana 500004. Email Id: saikarunakar@yahoo.com
10	Address and E-Mail to be used for Correspondence with the liquidator	Address: Flat No.205, 2 nd Floor, B-Block, Kushal Towers, D No.6-2-975, Khairatabad, Hyderabad, TS-500004. Email Id: liquidatorbsl@gmail.com
11	Last Date For Submission of Claims	29 th November, 2019

Notice is hereby given that the Honorable National Company Law Tribunal (Hyderabad Bench) has ordered the commencement of liquidation of the BS LIMITED on 17th October, 2019. The stakeholders of BS LIMITED are hereby called upon to submit a proof of their claims, on or before 29th November, 2019 to the liquidator at the address mentioned against item 10. The financial creditors shall submit their proof of claims by electronic means only. All other stakeholders may submit the proof of claims in person, by post or by electronic means. Submission of false or misleading proofs of claim shall attract penalties.

Date: 06th November, 2019
 Place: Hyderabad
 Name of the Liquidator: Yadavalli Sai Karunakar
 IP No. IBI/PA-001/PP-P00191/2017-18/10370
 For BS Limited (in Liquidation).

CHENNAI MEENAKSHI MULTISPECIALITY HOSPITAL LIMITED
 (Formerly Known as Devaki Hospital Limited)
 CIN: L85110TN1990PLC019545
 Regd. Office: New No.72 (Old No.149), Luz Church Road, Mylapore, Chennai - 600004.
 Ph: 044-42938938, Fax: 044-24993282, Email: cmmhospitals@gmail.com, Web: www.cmmh.in

Extract of Unaudited Financial Results (Standalone) for the Quarter and Half Year Ended 30th September, 2019
 (Rupees) in Lakhs

Particulars	Quarter Ended			Half Year Ended		Year Ended 31.03.2019 Audited
	30.09.2019 Unaudited	30.06.2019 Unaudited	30.09.2018 Unaudited	30.09.2019 Unaudited	30.09.2018 Unaudited	
Total Income from Operations (Net)	658.93	617.39	543.14	1276.31	1097.41	2285.73
Net Profit / (Loss) from Ordinary Activities before Tax	42.34	(3.01)	18.68	39.33	31.80	4.87
Net Profit / (Loss) from Ordinary Activities after Tax	42.34	(3.01)	18.68	39.33	31.80	4.87
Total Comprehensive Income for the Period	42.34	(3.01)	20.36	39.33	34.72	4.25
Equity Share Capital (Face Value of Rs. 10/- per Share)	746.89	746.89	746.89	746.89	746.89	746.89
Reserves (excluding Revaluation Reserve as shown in the Balance Sheet of Previous Year)						(1159.84)
Earnings Per Share (EPS) (not annualised) (Face Value of Rs.10/- per Share)	0.57	(0.04)	0.25	0.53	0.43	0.07
Basic EPS (in Rs.)	0.57	(0.04)	0.25	0.53	0.43	0.07
Diluted EPS (in Rs.)	0.57	(0.04)	0.25	0.53	0.43	0.07

Notes:
 1. The above results have been reviewed and recommended for adoption by the Audit Committee and approved by the Board of Directors at their meeting held on 5th November, 2019.
 2. The above is an extract of the detailed format of Financial Results for the Quarter and Half Year Ended on 30.09.2019 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarter and Half Year Ended Financial Results are available on the Stock Exchange Website (www.bseindia.com) and on the Company's website (www.cmmh.in)

For and on behalf of Board of Directors of
CHENNAI MEENAKSHI MULTISPECIALITY HOSPITAL LIMITED
 A N RADHAKRISHNAN
 CHAIRMAN & MANAGING DIRECTOR
 Place : Chennai
 Dated : 5th November, 2019

Indian Express
 I arrive at a conclusion not an assumption.
 Inform your opinion with detailed analysis.

The Indian Express.
 For the Indian Intelligent.

The Indian Express
 JOURNALISM OF COURAGE

INDOFIL INDUSTRIES LIMITED
 Kalptaru Square, 4th Floor, Off Andheri Kurla Road, Andheri (E), Mumbai- 400059
 CIN: U24110MH1993PLC070713

Extract of Half Yearly Results pursuant to Regulation 52 (8), read with Regulation 52 (4), of the SEBI (LODR) Regulations, 2015

Sl. No.	Particulars	Half year ended September 30, 2019	Half year ended September 30, 2018	Year ended March 31, 2019
1	Total Income from Operations	1,043.36	1,135.63	2,192.97
2	Net Profit / (Loss) for the period (before Tax, Exceptional and/or Extraordinary items#)	20.06	101.65	214.87
3	Net Profit / (Loss) for the period before tax (after Exceptional and/or Extraordinary items#)	(10.82)	101.65	214.87
4	Net Profit / (Loss) for the period after tax (after Exceptional and/or Extraordinary items#)	(5.13)	84.15	177.71
5	Total Comprehensive Income for the period [Comprising Profit / (Loss) for the period (after tax) and Other Comprehensive income (after tax)]	(2.42)	83.72	188.75
6	Paid up Equity Share Capital	21.35	21.35	21.35
7	Reserves (excluding Revaluation Reserve)	1,226.86	1,137.24	1,246.53
8	Net worth	1,248.21	1,158.59	1,267.88
9	Paid up Debt Capital / Outstanding Debt	150.00	150.00	150.00
10	Outstanding Redeemable Preference Shares	-	-	-
11	Debt Equity Ratio	1.00	1.06	0.97
12	Earnings Per Share (of Rs. 10/- each)-	-	-	-
1	Basic:	(2.39)	47.61	83.23
2	Diluted:	(2.39)	47.61	83.23
13	Capital Redemption Reserve	5.08	5.08	5.08
14	Debenture Redemption Reserve	37.50	-	37.50
15	Debt Service Coverage Ratio	1.12	4.75	4.37
16	Interest Service Coverage Ratio	2.03	5.41	6.14

Note:
 A The above is an extract of the detailed format of half yearly results filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the half yearly results are available on the websites of the Bombay Stock Exchange.
 B For the items referred in sub-clauses (a), (b), (d) and (e) of the Regulation 52 (4) of the SEBI (Listing and Other Disclosure Requirements) Regulations, 2015, the pertinent disclosures have been made to the Bombay Stock Exchange.

By Order of The Board
 Place: Mumbai
 Date: 06.11.2019
 Dr. Atchutuni Rao
 Whole Time Director

NOTICE BOARD CORPORATE ASSOCIATE DIARY EVENTS, HONOURS



VIGILANCE WEEK-BDL
 Celebrations of the Vigilance Awareness Week - 2019 at BDL concluded on a high note recently. V V Lakshmi Narayana, IPS, Addl DG of Police (Retd) was the Chief Guest for the valedictory function.



MARATHON-NLCIL
 T Venkatasubramanian, IRSME, Chief Vigilance Officer, NLC India Limited, the Chief Guest of the occasion flagged of the Mini marathon in the presence of Rita Simon, Chief Manager, SBI, Neyveli Branch. SBI, Neyveli, co-hosted the Marathon.



CHANDI YAGAM-TTD
 TTD Chandhi yagam recently commenced in Sri Kapileswara Swamy temple as a part of the ongoing month-long Karthika Homa Mahotsavams. The Homam was performed in Yagashala in a ceremonious manner amidst the chanting of vedic mantras.



RASHTRIYA EKTA DIWAS-INDIAN BANK
 Indian Bank observed the Rashtriya Ekta Diwas on Oct. 31, 2019, to commemorate the 144th birth anniversary of Loh Purush Sardar Vallabhbhai Patel, who played a significant role in integrating the independent provinces into a unified India after the partition.



VIGILANCE WEEK -NMPT
 Vigilance Awareness Week was observed in NMPT recently as per the directives of CVC with the theme "Integrity - A way of life". The integrity pledge was administered by Chairman, NMPT, to about 550 employees.




RASHTRIYA EKTA DIWAS-INDIAN BANK
 Padmaja Chunduru, MD & CEO, Indian Bank, along with EDs MK Bhattacharya & V V Shenoy, and other Executives & employees took the Rashtriya Ekta Diwas pledge solemnly, to preserve the Unity and Integrity of the nation on this occasion.



VIGILANCE WEEK-CORPORATION BANK
 Corporation Bank recently observed Vigilance Awareness Week. This year's theme for Vigilance Awareness Week was "Integrity - A way of life" to emphasise the significance of probity and integrity in public life.



EXAM-SRMJEE
 SRM Institute of Science and Technology announced the opening of online application for B. Tech degree programme. The last date for submitting application for all B.Tech streams through SRMJEE will be 30th March 2020.



VIGILANCE WEEK-NMDC
 After week-long activities at NMDC, the observance of Vigilance Awareness Week concluded recently. The valedictory function at NMDC Corporate Office was chaired by AK Mehta, Dir. (Commercial) & attended by other senior officials & other employees.



WALKATHON-OBC
 All the staff members at Circle Office Ghaziabad of OBC & Branch Managers of adjoining branches took part in Walkathon organized in the Vigilance Awareness Week. Head Manik Kumar gave a short speech highlighting probity in Public Life.



VIGILANCE WEEK-SBI
 SBI Chennai Circle recently observed Vigilance Awareness Week at all branches in Chennai Circle spread across Tamilnadu & Pondicherry. The CVC Integrity Pledge was administered by the head of all branch / offices to their staff members.

Can Fin Homes Ltd recently announced the performance highlights for the quarter ended Sept. 30, 2019 preceded by a meeting of the Audit Committee of the Board. Can Fin Homes Ltd followed Ind AS Rules 2015 as prescribed u/s 133 of the Companies Act 2013 w.e.f. 01.04.2017 and the financial statements were prepared accordingly and presented along with the restated financial statements of corresponding quarter ended Sept. 30, 2019. As on date, there are 181 branches/AHLs & 14 SOs spread over 21 States & Union Territory (Total 195 outlets as on date). The company has maintained the same level of growth under sanctions & also under Disbursements. While the AUM has grown by 16%, the Company's NIM has increased to 3.21% from 3.18%.

Shivalik Mercantile Co-operative Bank recently announced the launch of Shivalik RuPay Platinum debit card. The card offers: Complimentary lounge access at all domestic airports, Cash back, Exclusive e-commerce & POS merchant offer, Comprehensive insurance cover, & 24x7 concierge services.

Pudumjee Paper has reported impressive results for the 6 months period ended Sept. 30, 2019. During this period, Company produced 36269 MT of paper, 9% increase over 33406MT produced during the same period in 2018. While the Turnover for the 6 months period increased by about 7% to Rs.3180 Millions (Rs.2974 Millions), EBIDTA for the period increased by 21% to Rs.287.79 Millions (Rs.238.48 Millions).

